

ಕರ್ವಲೀಂದುಗೆದ ಕೋಟಿಯ ನೀರಾವರಿ ವ್ಯವಸ್ಥೆ

ಮುಖ್ಯ ಎಂ

ಹೀರಿಕೆ

ಮುಖ್ಯ ಎಂ
ಹಿವ್ಜ್.ಡಿ. ಸಂಶೋಧನಾರ್ಥಿ
ಪ್ರಾಚೀನ ಇತಿಹಾಸ ಮತ್ತು
ಪುರಾತತ್ವ ಅಧ್ಯಯನ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ

ಪ್ರಕೃತಿಯ ಮಡಿಲು ನಿಸರ್ಗದ ಸ್ವರ್ಗವಾದಂತಹ ಶಿವಮೋಗ್ಗ ಜಿಲ್ಲೆಯು ಕನಾಂಡಕದ ಅತ್ಯಂತ ಪ್ರಮುಖವಾದಂತಹ ಮಲೆನಾಡಿನ ಪ್ರವಾಸಿ ತಾಣವಾಗಿದೆ. ಈ ಜಿಲ್ಲೆಯಲ್ಲ ಅನೇಕ ಬಿತ್ತಿಹಾಸಿಕ ಕೋಟಿಗಳು, ಬಿತ್ತಿಹಾಸಿಕ ತಾಣಗಳು ಕಂಡುಬರುತ್ತವೆ. ಈ ಬಿತ್ತಿಹಾಸಿಕ ತಾಣಗಳಲ್ಲ ಶಿವಮೋಗ್ಗ ಜಿಲ್ಲೆಯ ಕರ್ವಲೀಂದುಗೆವು ಸಹ ಒಂದಾಗಿರುತ್ತದೆ. ಈ ಕರ್ವಲೀಂದುಗೆ ಕೋಟಿಯು ಶಿವಮೋಗ್ಗ ನಗರದಿಂದ ಸುಮಾರು ೪೦ ಕ.ಮೀ. ದೂರದಲ್ಲಿದೆ. ಇದು ಶಿವಮೋಗ್ಗ ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರವಾದ ತೀರ್ಥಹಳ್ಳಿಗೆ ಸೇರಿದ್ದುಗಿದೆ. ತೀರ್ಥಹಳ್ಳಿಯಿಂದ ೧೪ ಕ.ಮೀ. ಪಕ್ಷಿಮ ದಿಕ್ಕಿನಲ್ಲಿ ತೀರ್ಥಹಳ್ಳಿ-ಸಾಲೂರು ಮಾರ್ಗವಾಗಿ ಸಾಗಿದರೆ ದಟ್ಟ ಕಾಡುಗಳಿಂದ ಕೂಡಿದ ಸಹ್ಯಾದ್ರಿ ಶೈಲಿಯ ಮಡಿಲಲ್ಲ ಕರ್ವಲೀಂದುಗೆವು ಎದುರಾಗುತ್ತದೆ. ಇದು ಸಮುದ್ರ ಮಟ್ಟದಿಂದ ಸುಮಾರು ೩೦೫೦ ಅಡಿ ಎತ್ತರದಲ್ಲಿದೆ. ಕರ್ವಲೀಂದುಗೆ ಕೋಟಿಯು ಕೆಳದಿ ಅರಸರ ಆಳ್ಕಕೆಯ ನಾಲ್ಕನೇ ರಾಜಧಾನಿಯಾಗಿತ್ತು. ಕೆಳದಿ ಅರಸರ ಆಡಳಿತದ ನಾಲ್ಕು ರಾಜಧಾನಿಗಳಲ್ಲ ಅತ್ಯಂತ ದುರ್ಗಮವಾದ ಸ್ಥಳ ಇದಾಗಿದೆ. ಈ ಕೋಟಿಯು ಸುತ್ತ ಅತ್ಯಂತ ದಟ್ಟವಾದ ಅರಣ್ಯ ಮತ್ತು ಗುಡ್ಡಗಾಡುಗಳರುಪುದನ್ನು ಕಾಣಬಹುದು. ಹೇಗೆಂದರೆ ನಾವು ಕೋಟಿಯ ಕೆಳಗಿನಿಂದ ಮತ್ತು ದೂರದಿಂದ ನೋಡಿದರೂ ಸಹ ಇಲ್ಲ ಒಂದು ಕೋಟಿಯಿದೆ ಎಂದು ಹೇಳಲು ನಾಧ್ಯವಿಲ್ಲದಷ್ಟು ಹಳ್ಳಕನುರಿನ ಹೊದಿಕೆಯಿಂದ ದಟ್ಟವಾಗಿದೆ. ಈ ಸ್ಥಳಕ್ಕೆ ಕವಿಲೀಂದುಗೆ, ಕರ್ವಲೀಂದುಗೆ, ಕೌಲೀಂದುಗೆ ಮುಖ್ಯತಾದ ಹೆಸರುಗಳಿಂದ ಕರೆಯುತ್ತಾರೆ. ಕೆಳದಿ ಅರಸರ ಶಾಸನಗಳಲ್ಲ ಇದನ್ನು ಭುವನಗಿರಿದುಗೆ ಎಂದು ಕರೆಯಲಾಗಿದೆ.

ಕವಲೀದುಗಂಪು ಸುಮಾರು ಕ್ರಿ.ಶ. ೧೪೨೨ರವರೆಗೂ ತಾಲ್ಲೂಕು ಕೇಂದ್ರವಾಗಿತ್ತು. ನಂತರ ತೀರ್ಥಹಳ್ಳಿಗೆ ಎಲ್ಲಾ ಆಡಳಿತ ಕಚೇರಿಗಳು ವರ್ಗಾಯಿಸಲ್ಪಟ್ಟಿ ತೀರ್ಥಹಳ್ಳಿ ತಾಲ್ಲೂಕು ಎಂದು ಬದಲಾಯಿತು. ಕವಲೀದುಗಂಪದ ದುರುಪವಾದ ಬೆಟ್ಟದಲ್ಲಿ ಕೆಳದಿ ಅರಸರ ಅತ್ಯಾದ್ಭುತವಾದ ಕೋಣಬೆಯಿದೆ.

ಭವ್ಯವಾದ ಬಾಗಿಲು, ಮೆಟ್ಟಲು, ದೇವಾಲಯಗಳು ಮತ್ತು ಕೊಳಗಳಿಂದ ಕೂಡಿದ ಈ ಕೋಣಬೆ ನೋಡಲು ಬಹಳ ಸುಂದರವಾಗಿದೆ. ಇದು ಜಿತ್ತದುಗಂ ಕೋಣಬೆಯಂತೆಯೇ ಏಳಿನುತ್ತಿನ ಕೋಣಬೆಯಾಗಿದ್ದು ಅಷ್ಟೇ ಭದ್ರವಾಗಿದೆ. ಈ ಕೋಣಬೆಯನ್ನು ಕೆಳದಿಯ ಪ್ರಮುಖ ಅರಸನಾದ ಸದಾಶಿವನಾಯಕ (1540-1565) ಕಟ್ಟಿಸಿದನೆಂದು ತಿಳಿದುಬಂದಿದೆ. ಸದಾಶಿವನಾಯಕನ ನೀಂತರದ ಅರಸರು ಆಗಾಗ ಈ ಕೋಣಬೆಯನ್ನು ಭದ್ರಪಡಿಸುತ್ತಲೇ ಇದ್ದರು. ಎರಡನೇ ನೋಮುಕೀಲರ ನಾಯಕನು (1714-1719) ಈ ಕೋಣಬೆಯನ್ನು ಜಿಂಬೋಂದ್ವಾರ ಮಾಡಿದುದಲ್ಲದೇ ಗಾಳಿಯುಪ್ಪರಿಗೆಯನ್ನು ಕಟ್ಟಿಸಿದನು. ಕೋಣಬೆಯಂದ ಹೊರಗೆ ಹೊಗಲು ಜಪ್ಪೆಭಾಗಿಲು, ಕೌರಿಭಾಗಿಲು, ಭದ್ರಾಸುರದ ಬಾಗಿಲು, ದಿಕ್ಕಿ (ಗಿಡ್ಡಿ) ಬಾಗಿಲುಗಳಿಂಬ ಹಲವು ಬಾಗಿಲುಗಳವೇ. ಈ ಕೋಣಬೆಯನ್ನು ಕುರಿತು ಅಮಿರ್ ಖಾಸ್ತ್ರೋ ಖಾಸ್ತ್ರೋ ಎಂಬ ಸೂಫಿ ಕವಿ ಶ್ರೀ ಶಾರದೆಯ ಮೂಲಹಿಂತವಿರುವ ಕಾಶ್ಮೀರದ ಪರಿಸರ ಮತ್ತು ಸೌಂದರ್ಯಕ್ಕೆ ಮನಸೋಂತು ಈ ಕೆಳಕಂಡ ಸಾಲುಗಳನ್ನು ಹೇಳುತ್ತಾನೆ.

Agar Firdas bar ru-ye zamin ast Hamin ast-o- hamin ast-o hamin ast (if there is heaven on earth, it is this, it is this, it is this)

ಇದರ ಅಧ್ಯ “ಈ ಭೂಮಿಯ ಮೇಲೆ ಸ್ವರ್ಗ ಎನ್ನಲು ಇದ್ದರೆ ಅದು ಇರುವುದು ಇಲ್ಲಿ. ಇಲ್ಲಿ ಇಲ್ಲಿ”.

ಬಹುಶಃ ಅಮಿರ್ ಖಾಸ್ತ್ರೋ ಖಾಸ್ತ್ರೋ ನಮ್ಮೆ ಮಲೆನಾಡಿನ ಭುವನಗಿರಿ ಕೋಣಬೆಯ (ಕವಲೀದುಗಂಪ ಕೋಣಬೆ) ಪರಿಸರವನ್ನು ಒಮ್ಮೆ ನೋಡಿದ್ದರೆ ಇಂತಹದೇ ಸುಂದರವಾದ ಸಾಲುಗಳಿಂದ ಮಲೆನಾಡಿನ ಈ ಅಷ್ಟುತ ತಾಣವನ್ನು ವರ್ಣಿಸುತ್ತಿದ್ದನೇನೂ. ಈ ಕೋಣಬೆಯ ಹಾಗೂ ಉರಿನ ಒಳಗೆ ಕೆಳದಿ ಅರಸರ ವೆಂಕಟಪ್ಪನಾಯಕನಿಂದ ಪ್ರತಿಷ್ಠಿತವಾದ ಮೈಲಾರೆಳ್ಳರ, ವಿರಭದ್ರ, ವಿರೂಪಾಕ್ಷ, ವಿನಾಯಕ ಶಿವರೆಳ್ಳರ, ಲಕ್ಷ್ಮಿನಾರಾಯಣ ಮುಂತಾದ ದೇವ-ದೇವತೆಗಳ ಗುಡಿಗಳವೇ. ಇವುಗಳಲ್ಲದೆ ಅನೇಕ ಪಾಳು ಬಿಡ್ಡಿರುವ ಗುಡಿಗಳು, ಉಂಕನಾಲೆ, ಕಲ್ಯಾಣಮಂಟಪಗಳು, ಮರಾತನ ಗೋರಿಗಳು, ಜಲಕ್ಷ್ಮಿಂದಾ ಕೊಳಗಳು, ಕರೆಗಳು, ದುರುಪದ ತಿಮ್ಮಣಿನೆಂಬುವನು ಕಟ್ಟಿಸಿಕೊಟ್ಟ ಮಹಾಮಹತ್ತಿನ ಮತ್ತೆ ಎಂದು ಕರೆಯುವ ವಿರಶ್ವಿವ ಮತ್ತೆ ಹಾಗೂ ಗವಿಮಂತವೆಂದು ಕರೆಯುವ ಪಾಳು ಬಿಡ್ಡಿರುವ ಮತಗಳು, ಮಾಸ್ತಿಕಲ್ಲುಗಳು, ಎಣ್ಣೆ-ತುಪ್ಪದ್ವರ್ಗಾದ ಮತ್ತು ಮಂಟಪಗಳು ಇವುಗಳಲ್ಲಿ ಇರುತ್ತವೆ.

ಬಾವಿಗಳು, ಅರಮನೆಯ ಅವಶೇಷಗಳು, ಕಲ್ಯಾಣಿಗಳು, ಮದ್ಯಗುಂಡುಗಳನ್ನು ಶೇಖರಿಸಿಡುತ್ತಿದ್ದ ಕೋಟಿಗಳು, ಕಾಲುವೆಯ ಅವಶೇಷಗಳು ಮುಂತಾದವುಗಳನ್ನು ಇಂದಿಗೂ ಸಹ ನೋಡಬಹುದಾಗಿದೆ.

ಕವಲೀದುಗ್ರ ಕೋಟಿಯಲ್ಲ ಪ್ರಮುಖವಾಗಿ ಒಟ್ಟು ಬದು ಕೆರೆಗಳನ್ನು ಹಾಗೂ ನಾಲ್ಕು ಕೊಳಗಳನ್ನು ನೋಡಬಹುದಾಗಿದೆ. ಕೆಳದಿ ಅರಸರ ಕಾಲದ ನೀರಾವರಿ ವ್ಯವಸ್ಥೆಯು ಪ್ರಮುಖವಾಗಿ ಮಳೆ ಮತ್ತು ನದಿ-ಕೆರೆಗಳನ್ನು ಆಶ್ರಯಿಸಿದೆ. ಕವಲೀದುಗ್ರ ಕೋಟಿಯಲ್ಲಿರುವ ಪ್ರತಿಯೊಂದು ಕೆರೆ ಮತ್ತು ಕೊಳಗಳಿಗೆ ಮಳೆಯ ನೀರು ಕೋಟಿಯ ಮೇಲನಿಂದ ಕಾಲುವೆ ಮುಖಾಂತರ ಹರಿದು ಬಂದು ಕೆರೆಗಳಗೆ ಸೇರುವ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರತಿಯೊಂದು ಕೆರೆ ಮತ್ತು ಕೊಳಗಳಿಂದ ನೀರು ಪ್ರತಿ ಕೋಟಿಯ ದ್ವಾರದ ಹತ್ತಿರ ಇರುವ ಮೂರು ಅಡಿ ಅಗಲದ ಕಾಲುವೆ ಮುಖಾಂತರ ಹರಿಯುವಂತೆ ಸರಪಳ ರೂಪದ ವ್ಯವಸ್ಥೆ ಮಾಡಿರುವುದನ್ನು ಕಾಣಬಹುದು. ಕವಲೀದುಗ್ರದ ಕೋಟಿಯಲ್ಲಿ ಇರುವ ಪ್ರಮುಖವಾದ ಕೊಳ ಮತ್ತು ಕೆರೆಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

1. ಭಾಂಮನ ಕೊಳ

ಉರು	:	ಕವಲೀದುಗ್ರ	ಸ್ಥಿತಿ	:	ಮಧ್ಯಮು
ದಿಕ್ಕು	:	ಕೋಟಿಯ ಶೀಲರೆಶ್ವರ ದೇವಾಲಯದ ಉತ್ತರ	ಸಂರಕ್ಷಣೆ	:	ಇಲ್ಲ
ಕಾಲ	:	16-17ನೇ ಶತಮಾನ	ವಿಸ್ತೀರ್ಣ	:	30 ಅಡಿ ಉದ್ದ ಹಾಗೂ 3 ಅಡಿ ಅಗಲ
ಫ್ರಞ್ಚೆ	:	ಕೋಟಿಯ ತುದಿಯ ಶೀಲರೆಶ್ವರ ದೇವಾಲಯದ ಪಕ್ಕ	ಉಪಯೋಗ	:	ಕುಡಿಯಲು

ಈ ಭಾಂಮನ ಕೊಳವು ಸ್ಥಾಭಾವಿಕ ನೀರಿನ ಬುಗ್ಗೆಯಾಗಿದ್ದು ಬಂಡೆಯ ಮದ್ಯ ಇದೆ. ಇಲ್ಲಿನ ನೀರು ಯಾವತ್ತೂ ಬತ್ತುವುದಿಲ್ಲ. ಇಲ್ಲಿಗೆ ನೀರು ಎಲ್ಲಂದ ಸಂಗ್ರಹವಾಗುತ್ತದೆ ಎನ್ನುವುದು ಯಾರಿಗೂ ತಿಳಿದು ಬಂದಿಲ್ಲ. ಮಳಿಗಾಲದಲ್ಲಿ ಮಳೆಯಿಂದ ಸಂಗ್ರಹವಾದರೆ ಬೇಸಿಗೆಯಲ್ಲಿ ನೀರಿರುವುದು ಇದರ ವಿಶೇಷವಾಗಿದೆ.

ಇದು ಸಮುದ್ರಮಟ್ಟಿನಲ್ಲಿರುವ ಒಂದು ಅಡಿ ಎತ್ತರವಿದ್ದು ಇಷ್ಟು ಎತ್ತರದಲ್ಲಿ ನೀರು ಸ್ಥಾಭಾವಿಕವಾಗಿ ಸಂಗ್ರಹವಾಗುವುದು ಇದರ ವಿಶೇಷತೆಯಾಗಿದೆ. ಇದನ್ನು ಗದಾತೀರ್ಥ ಎಂತಲೂ ಸಹ ಕರೆಯಲಾಗುತ್ತದೆ. ಇದರ ದ್ವಾರ ತ ಅಡಿ ಅಗಲ ಮತ್ತು ೫ ಅಡಿ ಎತ್ತರವಾಗಿದೆ. ಅದರ ಒಳಗೆ ನೀರು ಸುಮಾರು ೫ ಅಡಿ ಅಗಲ ೩೦ ಅಡಿ ಉದ್ದದ ಅಳತೆಯಲ್ಲಿ ಸಂಗ್ರಹವಾಗಿದೆ. ಇದರ ನೀರನ್ನು ಸೈನಿಕರು, ಕೋಣಿಯ ಕಾವಲುಗಾರರು ಕುಡಿಯಲು ಹಾಗೂ ಶೀಲೇಶ್ವರ ದೇವಾಲಯದ ಮೊಜಾ ವಿಧಿ-ವಿಧಾನಗಳಿಗೆ ಬಂಧನಲಾಗುತ್ತಿತ್ತು.

2. ಶಾಂತಗಂಗೆ ಕೋಳ

ಉಂಟಾಗಿದ್ದ ಸ್ಥಿತಿ	ಖಾಲಿ	ಉಂಟಾಗಿದ್ದ ಸ್ಥಿತಿ	ಖಾಲಿ
ಉಂಟಾಗಿದ್ದ ಸ್ಥಿತಿ	ಖಾಲಿ	ಉಂಟಾಗಿದ್ದ ಸ್ಥಿತಿ	ಖಾಲಿ
ಉಂಟಾಗಿದ್ದ ಸ್ಥಿತಿ	ಖಾಲಿ	ಉಂಟಾಗಿದ್ದ ಸ್ಥಿತಿ	ಖಾಲಿ
ಉಂಟಾಗಿದ್ದ ಸ್ಥಿತಿ	ಖಾಲಿ	ಉಂಟಾಗಿದ್ದ ಸ್ಥಿತಿ	ಖಾಲಿ

ಶಾಂತಗಂಗೆ ಕೋಳವು ನೋಡಲು ಅಧ್ಯಾತ್ಮವಾಗಿದ್ದು ನಗರದ ದೇವಗಂಗೆ ಕೋಳದಂತೆ ನಿರ್ಮಿಸಲಾಗಿದೆ. ಇದರೆ ಅದರ ವಿಸ್ತೀರ್ಣಕ್ಕಿಂತ ಕಡಿಮೆ ಇದೆ. ಇದು ಕೋಣಿಯ ಅರಮನೆ ಕಟ್ಟಡದ ಹಿಂಭಾಗದಲ್ಲಿದೆ. ಇದು ರಾಣಿಯರ ಶೆಜು ಕೋಳವಾಗಿದೆ. ಈ ಕೋಳಕ್ಕೆ ನೀರು ಅಂತರ್ಗತವಾಗಿ ಬಂದು ಸಂಗ್ರಹವಾಗುತ್ತದೆ. ಇದರ ಆವರಣದ ಗೋಡೆಯ ಮೇಲೆ ಬಲಗಡೆ ಬಂದು ಜೋಕಾಕಾರದ ಸಣ್ಣ ಭಾವಿಯ ರೂಪದಲ್ಲಿರುವ ಸ್ಥಳದಿಂದ ಇದಕ್ಕೆ ನೀರು ಅಂತರ್ಗತವಾಗಿ ಬರುತ್ತದೆ. ಇದಕ್ಕೆ ಇಂತಹ ಅಳಿಯಲು ಮೆಟ್ಟಲುಗಳವೇ. ಈ ನೀರು ಮೇಲನ ಶೀಲೇಶ್ವರ ದೇವಾಲಯದ ಕೆಳಗೆ ಬಂದು ಹಾಳಾದ ದೇವಾಲಯವಿದ್ದು ಅಲ್ಲಿ ಉಕ್ಕಿತ್ತಿದ್ದ ಸ್ಥಾಭಾವಿಕ ಬುಗ್ಗೆಯಿಂದ ತಾಪ್ಯದ ಕೋಳವೆಯ ಮೂಲಕ ನೀರನ್ನು ಈ ಕೋಳಕ್ಕೆ ಹರಿಸಲಾಗುತ್ತಿತ್ತು. ಇದನ್ನು ಕಲ್ಲುಗಳಂದ ನಿರ್ಮಿಸಲಾಗಿದೆ.

3. ಎರಡನೇ ಕೋಣಿದ್ವಾರದ ಮುಂದೆ ಏಕಕ್ಕೆ ಕೆಳಭಾಗದಲ್ಲಿ ಇರುವ ಕೋಳ

ಉಂಟಾಗಿದ್ದ ಸ್ಥಿತಿ	ಶೀಧಿಲಾವಸ್ಥೆ
------------------	-------------

ದಿಕ್ಕು	: ಅರಮನೆಯ ಉತ್ತರ	ಸಂರಕ್ಷಣೆ	: ಇಲ್ಲ
ಕಾಲ	: 16-17ನೇ ಶತಮಾನ	ವಿಸ್ತೀರ್ಣ	: 40 ಅಡಿ ಉದ್ದೇ 20 ಅಡಿ ಅಗಲ
ಸ್ಥಳ	: ಎರಡನೇ ಕೊಳಬೆದ್ವಾರದ ಮುಂದೆ ಎಡಕ್ಕೆ	ಉಪಯೋಗ	: ಕುಡಿಯಲು

ಕವಲೀದುಗ್ರಂಥ ಕೊಳಬೆಗೆ ಹೊಳಗುವಾಗ ಸಿಗುವ ಎರಡನೇ ಕೊಳಬೆ ದ್ವಾರದ ಮುಂದೆ ಎಡಗಡೆ ಕೆಳಭಾಗದಲ್ಲಿ ಇರುವ ಈ ಕೊಳವು ಕುಡಿಯುವ ನಿರೀಕ್ಷೆ ಕೊಳವಾಗಿದೆ. ಇದನ್ನು ಸಹ ಶಾಂತಗಂಗ ಕೊಳದ ಮಾದರಿಯಲ್ಲಿ ನಿರ್ಮಿಸಲಾಗಿದೆ. ಈ ಕೊಳಕ್ಕೆ ಇಂಧಯಲು ಮೆಟ್ಟಿಲುಗಳಿವೆ. ಈ ಕೊಳಕ್ಕೆ ನಿರ್ದು ಮಳೆ ಮತ್ತು ಬೆಟ್ಟಿದಿಂದ ಹರಿದು ಬರುವ ಕೊಳಬೆಯ ದ್ವಾರದ ಹತ್ತಿರದಲ್ಲಿ ಇರುವ ಮೂರು ಅಡಿ ಅಗಲದ ಸಣ್ಣ ಕಿಂಡಿಯ ಮುಖಾಂತರ ಇಲ್ಲಿಗೆ ಬಂದು ಸೇರುತ್ತದೆ. ಆದರೆ ಈ ಕೊಳದ ನಿರ್ದು ಅಲ್ಲಂದ ಮುಂದೆ ಅಂತಗ್ರಂಥವಾಗಿ ಹರಿದು ಶಿವಪ್ಪನಾಯಕನ ಕೆರೆಯನ್ನು ಸೇರುತ್ತದೆ.

4. ಅರಮನೆ ಬಾವಿ ಮತ್ತು ಸ್ವಾನದ ಗೃಹ

ಅರಮನೆಯ ಬಾವಿಯು ಅರಮನೆ ಮುಂಭಾಗದಲ್ಲಿದ್ದ ವಿಸ್ತೀರ್ಣ 12 ಅಡಿ ಅಗಲ ಮತ್ತು 10 ಅಡಿ ಉದ್ದವಾಗಿದೆ. ಈ ಬಾವಿಯ ನಿರ್ದನ್ನು ಅರಮನೆಯ ದಿನಸಿತ್ಯದ ಉಪಯೋಗಗಳಿಗೆ ಉಪಯೋಗಿಸಲಾಗುತ್ತತ್ತು.

ಅರಮನೆಯ ಸ್ವಾನದ ಗೃಹಕ್ಕೆ ಮೇಲನಿಂದ ಬರುವ ನಿರ್ದನ್ನು ತಾಮ್ರ ಮತ್ತು ಕಲ್ಲನ ಕೊಳವೆಗಳ ಮೂಲಕ ಹರಿಸಿ ಅಲ್ಲಿ ಎರಡು ಕಲ್ಲನ ತೊಟ್ಟಿಗಳಿಗೆ ಜಿಳ್ಳವಂತೆ ಅಂತಗ್ರಂಥವಾಗಿ ಬರುವಂತೆ ವ್ಯವಸ್ಥೆ ಮಾಡಿರುವುದು ವಿಶೇಷವಾಗಿದೆ.

5. ಶಿವಪ್ಪನಾಯಕನ ಕೆರೆ ಅಥವಾ ಮರದ ಕೆರೆ

ಉರು	: ಕವಲೀದುಗ್ರಂಥ	ಸ್ಥಿತಿ	: ಶಿಧಿಲಾವಸ್ಥೆ
ದಿಕ್ಕು	: ಕೊಳಬೆಯಂದ ಪಶ್ಚಿಮ	ಸಂರಕ್ಷಣೆ	: ಇಲ್ಲ
ಕಾಲ	: 16-17ನೇ ಶತಮಾನ	ವಿಸ್ತೀರ್ಣ	: 7 ಎಕರೆ

ಸ್ಥಳ	: ಕೋಳಬೆಯ ಕೆಳಗೆ	ತೂರು	: ಹಾಳಾಗಿದೆ
ಅಷ್ಟುಕೆಟ್ಟು	: 40 ಎಕರೆ	ಉಪಯೋಗ :	ಕೃಷಿಗೆ ಮತ್ತು ಮರ್ತಕೆ ಪ್ರದೇಶ

ಶಿವಪ್ರನಾಯಕನ ಕೆರೆಯು ತೀರ್ಥಹಳ್ಳಿಯಿಂದ ನಗರ ಮಾರ್ಗವಾಗಿ 15 ಕಿಲೋಮೀಟರ್‌ ನಾಗಿ ಅಲ್ಲಿಂದ ಏಡಕ್ಕೆ ಓ ಕಿಲೋಮೀಟರ್‌ ನಾಗಿದರೆ ಕವಲೇದುಗೆ ಕೋಳಬೆ ಸಿಗುತ್ತದೆ. ಈ ಕೋಳಬೆಯ ಕೆಳಗೆ ಇರುವುದೇ ಶಿವಪ್ರನಾಯಕನ ಕೆರೆ. ಈ ಕೆರೆಯು ಶಿವಪ್ರನಾಯಕನ ಆಷ್ಟುಕೆಯಲ್ಲಿ ನಿರ್ಮಿತವಾಗಿದೆ. ಇದಕ್ಕೆ ನೀರು ಸುತ್ತಮುತ್ತಳನ ಬೆಟ್ಟ ಮತ್ತು ಬೆಟ್ಟದಲ್ಲಿರುವ ಕೋಳಬೆಯ ಮುಖಾಂತರ ನೀರು ಸಂಗ್ರಹವಾಗುತ್ತದೆ. ಪ್ರತಿ ಕೋಳಬೆಯ ದ್ವಾರಬಾಗಿಲನ ಹತ್ತಿರ ಓ ಅಡಿ ಅಗಲದಲ್ಲಿ ಕಾಲುವೆ ರೂಪದಲ್ಲಿ ಮೇಲನಿಂದ ನೀರನ್ನು ಹರಿಸಲಾಗಿದೆ. ಇದರ ಮೂಲ ಮಳಿಯ ನೀರೆ ಆಗಿದೆ. ಈ ಕೆರೆಯಲ್ಲಿ ಹಳೆಯ ತೂರು ಹಾಳಾಗಿದ್ದು ಹೊನ ತೂರು ನಿರ್ಮಿಸಲಾಗಿದೆ. ಅಲ್ಲಿಂದ ಭೂಮಿಯ ಒಳಗೆ ಕೊಳವೆಯ ಮಾರ್ಗವಾಗಿ ನೀರನ್ನು ಹೊರಗೆ ಹರಿಸಲಾಗುತ್ತದೆ. ಕೆರೆಯಿಂದ ಹೊರಗೆ ಬರುವ ನೀರಿಗೆ 6 ಅಡಿ ಅಗಲದ ಕಾಲುವೆ ನಿರ್ಮಿಸಲಾಗಿದೆ. ಈ ಕಾಲುವೆಯ ನೀರನ್ನು ವರಡು ಕವಲುಗಳಾಗಿ ಹೊಡಿದು ಒಂದನ್ನು ಮರ್ತಕ್ಕೆ ಇನ್ನೊಂದನ್ನು ಕೃಷಿಗೆ ಉಪಯೋಗಿಸಲಾಗಿದೆ. ಮರ್ತಕ್ಕೆ ಹೋಗುವ ಕಾಲುವೆಯು ಅಂತರ್ಗತವಾಗಿ ಕೊಳವೆ ಮೂಲಕ ಹರಿದು ಮರದ ಮುಂದೆ ಇರುವ ಜಿಕ್ಕ ಬಾವಿಗೆ ಬಂದು ಮರ್ತಕ್ಕೆ ಉಪಯೋಗವಾಗುತ್ತದೆ. ಈ ಕೆರೆಯ ನೀರು ಮುಂದೆ ನಾಗಿ ತಿಮ್ಮಣಿ ನಾಯಕನ ಕೆರೆಗೆ ಸೇರುತ್ತದೆ.

6. ತಿಮ್ಮಣಿನಾಯಕನ ಕೆರೆ

ಉರು	: ಕವಲೇದುಗೆ	ಸ್ಥಿತಿ	: ಶಿಥಿಲಾವಸ್ಥೆ
ದಿಕ್ಕು	: ಕೋಳಬೆಯಿಂದ ಮೂರೆ	ಸಂರಕ್ಷಣೆ	: ಇಲ್ಲ
ಕಾಲ	: 16–17ನೇ ಶತಮಾನ	ವಿಸ್ತೀರ್ಣ	: 15 ಎಕರೆ
ಸ್ಥಳ	: ಉರಿನ ದ್ವಾರದಲ್ಲಿ	ತೂರು	: ಹಾಳಾಗಿದೆ
ಅಷ್ಟುಕೆಟ್ಟು	: 50 ಎಕರೆ	ಉಪಯೋಗ :	ಕೃಷಿಗೆ
ಪ್ರದೇಶ			

ತಿಮ್ಮಣಿ ನಾಯಕನ ಕೆರೆಯು ಶಿವಪ್ಪನಾಯಕನ ಕಾಲಾವಧಿಯಲ್ಲಿ ನಿರ್ಮಾಣವಾಗಿದೆ. ಈ ಕೆರೆಯು ಕೆಳದಿ ಅರಸರ ಕಾಲದ ದೊಡ್ಡ ಕೆರೆಗಳಲ್ಲಿ ಇದೂ ಒಂದಾಗಿದೆ. ಕೋಣೆಯ ಕೆಳಗಿರುವ ಶಿವಪ್ಪನಾಯಕನ ಕೆರೆಯಿಂದ ಬರುವ ನೀರು ಮತ್ತು ಹತ್ತಿರದ ಗುಡ್ಡದಿಂದ ಬರುವ ನೀರು ಮತ್ತು ಮಳೆಯ ನೀರಿನಿಂದ ನೀರು ಸಂಗ್ರಹವಾಗುತ್ತದೆ. ಈ ಕೆರೆಯ ಪರಿಯ ಮೇಲೆ ಗಣಪತಿ ದೇವಾಲಯವಿದೆ. ಈ ಕೆರೆಯ ತೂಬು ಮತ್ತು ಏರಿ ಇರುವ ಕಡೆ ಗಿಡ ಮರಗಳು ಅತಿಯಾಗಿ ಬೆಳೆದಿದ್ದು ಹೊಗಲು ಕಷ್ಟಕರವಾಗಿದೆ. ಅಲ್ಲದೇ ಈ ಕೆರೆಗೆ ಇಂಜಿನಿಯಲು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಈಗ ಈ ಕೆರೆಯನ್ನು ಒತ್ತುವರಿ ಮಾಡಲಾಗುತ್ತಿದೆ. ಈ ಕೆರೆಯ ನೀರನ್ನು ಕೃಷಿಗೆ ಉಪಯೋಗಿಸಲಾಗುತ್ತಿದೆ.

7. ಅರಮನೆಯ ಕೆಳಭಾಗದಲ್ಲಿರುವ ಕೆರೆ

ಉದ್ದು	: ಕವಲೇಂದುಗಂ	ಸ್ಥಿತಿ	: ಶಿಥಿಲಾವಸ್ಥೆ
ದಿಕ್ಕು	: ಅರಮನೆಯ ಮೂರ್ವ	ಸಂರಕ್ಷಣೆ	: ಇಲ್ಲ
ಕಾಲ	: 16-17ನೇ ಶತಮಾನ	ವಿಸ್ತೀರ್ಣ	: 400 ಅಡಿ ಉದ್ದ 400 ಅಡಿ ಅಗಲ
ಸ್ಥಳ	: ಅರಮನೆಯ ಅವಶೇಷದ ಕೆಳಗೆ	ಉಪಯೋಗ	: ದಿನನಿತ್ಯದ ಬಳಕೆಗೆ

ಅರಮನೆಯ ಅವಶೇಷವಿರುವ ಸ್ಥಳದಿಂದ ಕೆಳಗೆ ಈ ಕೆರೆ ಇದ್ದು ಇದರಲ್ಲಿ ಈಗ ಸಂಪೂರ್ಣ ನೀರು ಬತ್ತಿಹೋಗಿದೆ. ಈ ಕೆರೆಯು ಒಂದು ವಿಶೇಷತೆ ಹನೆಂದರೆ ಕೆಳದಿ ಅರಸರ ಏತ ನೀರಾವರಿ ವ್ಯವಸ್ಥೆಯ ಅವಶೇಷವು ನಮಗೆ ಇಲ್ಲ ಕಾಣಸಿಗುತ್ತದೆ ಮತ್ತು ಈಗಲೂ ಇದೆ. ಈ ಕೆರೆಯ ನೀರನ್ನು ಒಂದು ಅಡಿ ಅಗಲವಿರುವ ಮತ್ತು ಎಂಟು ಅಡಿ ಮುಂದೆ ಜಾಚಿರುವ ಕಲ್ಲನಿಂದ ನೀರನ್ನು ಏತ ನೀರಾವರಿಯ ಮೂಲಕ ತೆಗೆದು ತ ಅಡಿ ಅಗಲದ ಕಲ್ಲನ ಕೊಳಪೆಯ ಮಾದರಿಯಲ್ಲಿರುವುದಕ್ಕೆ ನೀರನ್ನು ಏತ್ತು ಹಾಕಿ ಅದರ ಮೂಲಕ ನೀರನ್ನು ಹರಿಸಲಾಗುತ್ತಿತ್ತು. ಇದೊಂದು ಕೆಳದಿ ಅರಸರ ಮುಖ್ಯ ಏತ ನೀರಾವರಿ ಅವಶೇಷವಾಗಿದೆ. ಇಲ್ಲಿಂದ ನೀರನ್ನು ಇದರ ಮೂಲಕ ಮುಂದಿನ ಕೆರೆಗೆ ಹರಿಸಲಾಗಿದೆ. ಈ ಕೆರೆಗೆ ನೀರು ಕೋಣೆಯ ಮೇಲನಿಂದ ಬಂದು ಸಂಗ್ರಹವಾಗುತ್ತಿತ್ತು. ಕಲ್ಲನಿಂದ ಇದನ್ನು ನಿರ್ಮಿಸಲಾಗಿದೆ ಹಾಗೂ ಇದು ಜೆಬ್ಬೆಕಾಕಾರವಾಗಿದೆ.

8. ಕಾಶಿ ವಿಶೇಷಿಸ್ತರ ದೇವಾಲಯದ ಎಡಕ್ಕೆ ಇರುವ ಕೆರೆ

ಉದ್ದೇಶ	: ಕವಲೀದುಗೆ	ನಂರಕ್ಕಣೆ	: ಇಲ್ಲ
ದಿಕ್ಕು	: ಕಾಶಿ ವಿಶ್ವೇಶ್ವರ ದೇವಾಲಯದ ಪಶ್ಚಿಮ	ವಿಸ್ತೀರ್ಣ	: 400 ಅಡಿ ಉದ್ದ್ವಾಗಿ 400 ಅಡಿ ಅಗಲ
ಕಾಲ	: 16-17ನೇ ಶತಮಾನ	ತೂಬು	: ಇಲ್ಲ
ಸ್ಥಳ	: ಕಾಶಿ ವಿಶ್ವೇಶ್ವರ ದೇವಾಲಯದ ಉಪಯೋಗ	: ದಿನನಿತ್ಯದ ಬಳಕೆಗೆ ಎಡಕ್ಕೆ	
ಸ್ಥಿತಿ	: ಶೈಧಿಲಾವನ್ನೇ		

ಈ ಕೆರೆಯು ಕಾಶಿ ವಿಶ್ವೇಶ್ವರ ದೇವಾಲಯದಿಂದ 100 ಮೀಟರ್ ಅಂತರದಲ್ಲಿದೆ. ಇದಕ್ಕೆ ಇಂತಹ ಮೆಟ್ಟಿಲುಗಳಿವೆ. ಸುತ್ತು ಜೋಕಾಕಾರದಲ್ಲಿ ಕಲ್ಲುಗಳಿಂದ ಕಟ್ಟಿದ ಗೊಳಡೆ ಇದೆ. ಇದಕ್ಕೂ ಸಹ ಏತ ನೀರಾವರಿಯ ಮೂಲಕ ನೀರನ್ನು ಮುಂದಿನ ಕೆರೆಗೆ ಹರಿಸಿರುತ್ತಾರೆ. ಆದರೆ ಏತ ನೀರಾವರಿಯ ಅವಶೇಷ ಇಲ್ಲ ಇಲ್ಲ. ಇದಕ್ಕೆ ನೀರು ಅರಮನೆಯ ಕೆಳಗೆ ಇರುವ ಕೆರೆಯಿಂದ ಏತ ನೀರಾವರಿಯ ಮೂಲಕ ಸಂಗ್ರಹಣಾಗುತ್ತದೆ.

9. ಕಾಶಿ ವಿಶ್ವೇಶ್ವರ ದೇವಾಲಯದ ಹಿಂಭಾಗದ ಕೆರೆ

ಉರು	:	ಕವಲೀದುಗೆ	ನಂರಕ್ಕಣಿ	:	ಇಲ್ಲ
ದಿಕ್ಕು	:	ಅರಮನೆಯ ಪೊರೆ	ವಿಸ್ತೀರಣೆ	:	400 ಅಡಿ ಉದ್ದ್ರ 400 ಅಡಿ ಅಗಲ
ಕಾಲ	:	16–17ನೇ ಶತಮಾನ	ತೂಬು	:	ಇಲ್ಲ
ಸ್ಥಳ	:	ಕಾಶಿ ವಿಶ್ವೇಶ್ವರ ದೇವಾಲಯದ ಉಪಯೋಗ	:	ದಿನಸಿತ್ಯದ ಬಳಕೆಗೆ ಹಿಂಭಾಗ	
ಸ್ಥಿತಿ	:	ಶೈಧಿಲಾವನ್ಸೆ			

ಕಟ್ಟಿದ ಗೋಡೆ ಇದೆ. ಇದಕ್ಕೂ ಸಹ ಏತ ನೀರಾವರಿಯ ಮೂಲಕ ನೀರನ್ನು ಮುಂದೆ ಹರಿಸಲಾಗಿರಬಹುದು.

ಇದಕ್ಕೆ ನೀರು ಕಾಶಿ ವಿಶ್ವೇಶ್ವರ ದೇವಾಲಯದ ಎಡಕ್ಕೆ ಇರುವ ಕೆರೆಯಂದ ಏತ ನೀರಾವರಿಯ ಮೂಲಕ ಹರಿದುಬರುತ್ತದೆ.

ಹೀಗೆ ಕವಲೆಂದುಗೆದಲ್ಲಿ ಕಂಡುಬರುವ ಕೆಲವು ಕೆರೆ ಮತ್ತು ಕೊಳಗಳು ಪ್ರಸ್ತುತವಾಗಿ ಅಂಚಿನ ಅಂಚಿನಲ್ಲವೇ. ಮುಖ್ಯವಾಗಿ ಸರ್ಕಾರಗಳು ಹೊನ ಹೊನ ನೀರಾವರಿ ಯೋಜನೆಗಳನ್ನು ಕೈಬಿಟ್ಟಿ ಈ ಅಂಚಿನ ಅಂಚಿನಲ್ಲಿರುವ ಪ್ರಾಜೆನ್ ಕೆರೆ ಮತ್ತು ಕೊಳಗಳ ಕಾಯಕ್ಕಾಗಿ ಮುಂದಾಗಬೇಕಾದ ಅವಶ್ಯಕತೆಯಿದೆ. ಇರುವ ಕೆರೆಗಳ ಹೂಳು ತೆಗೆಸುವ, ತೂಬುಗಳ ದುರಸ್ತಿಕರಣ ಮತ್ತು ಏರಿಗಳ ದುರಸ್ತಿಯು ಅವಶ್ಯಕ. ಹಾತಾಳಕ್ಕೆ ಇಂಧಿತಿರುವ ಅಂತರ್ಜಾಲಕ್ಕೆ ಕೈಹಾಕುವ ಬದಲು ಇವುಗಳ ಜೀಳಣಿಂದಾಗಿರುವ ಕೆಲಸ ಅತಿ ಸೂಕ್ತ ಮತ್ತು ಸುಲಭದ್ದಾಗಿರುತ್ತದೆ. ಕೆರೆ ಮತ್ತು ಕೊಳಗಳ ಅಭಿವೃದ್ಧಿ ಕೇವಲ ಸರ್ಕಾರದ ಕೆಲಸವಾಗಿರದೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವೆಂದು ತಿಳಿಯಬೇಕು.

ಅಥಾರ ಗ್ರಂಥಗಳು

- 1.ಕೆಳದಿ ವೆಂಕಟೇಶ್ ಜೋಂಯಿನ್. 1991. ಕೆಳದಿ ಶಾಸನ ಸಂಪುಟ, ತೊಂಟದಾಯ್ ಮರ, ಗದಗ.
- 2.ಕೆಳದಿ ಸಂಸ್ಥಾನ ಸಮರ್ಗ ಅಧ್ಯಯನ. 1994. ಜಗದ್ವರು ಮುರುಫರಾಜೀಂದ್ರ ಮರ, ಆನಂದಪುರಂ.
- 3.ಕೆಳದಿ ವೆಂಕಟೇಶ್ ಜೋಂಯಿನ್. 2009. ಮರಯಲಾಗದ ಕೆಳದಿ ಸಾಮ್ರಾಜ್ಯ, ಸರಸ್ವತಿ ಸೇವಾ ಸಮಿತಿ, ಕೆಳದಿ.
- 4.ಗುಂಡಾ ಜೋಂಯಿನ್ ಕೆಳದಿ ಮತ್ತು ಕಲ್ಲಾಮರ ಜ.ವಿ. 2004. ಕೆಳದಿ ಕಾಲದ ಬೆಳಕಾಸಿಕ ದಾಖಲೆಗಳು, ಮುದ್ರಾ ಅಫ್ಸೆಟ್ ಪ್ರಕಾಶಕರು, ನಾಗರ.
- 5.ಶಾಮಾಶಾಸ್ತ್ರ, ಆರ್. 1921. ಕೆಳದಿ ಸ್ವಪನಿಜಯ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು.
- 6.ಸ್ವಾಮಿನಾಥನ್, ಕೆ.ಡಿ. 1957. ನಾಯಕಾನ್ ಆಫ್ ಇಂಡಿ, ಮದರಾಸ್.
- 7.Dixit, G.S., Kuppaswamy, R.S. and K.S. Mohan. 2000. *Tank Irrigation in Karnataka : A Historical Survey*, Prasaranga, Kannada University, Hampi.